



ಖ್ಯಾಪನ್



ತಲೆಕೊದಲು ಉದುರುತ್ತಿದ್ದೀರೋ? ಚಿಂತೆ ಬಿಡಿ.. ಪರಿಹಾರ ಇದೆ..!

ತಲೆಕೊದಲು ಉದುರುವಿಕೆ ಸಾಮಾನ್ಯ ಸಮಸ್ಯೆ. ಇದು ಸಾರ್ವಕಾಲಿಕ ಕೊಡ. ಉತ್ತಮ ಆರ್ಥಿಕೆಯಿಂದ ಮನೆಮದ್ದಗಳ ಬಳಕೆಯಿಂದ ತಲೆಕೊದಲು ಉದುರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

■ ಡಾ.ಸುದರ್ಶನ ಆಚಾರ್ಯ

ತಲೆಕೊದಲು ದಟ್ಟ, ಕವ್ಯ ನಯ ಆಗಿದ್ದರೆ ಅದು ಸೌಂದರ್ಯ ವ್ಯಾಧಿಗೆ ಸಹಕಾರಿ. ಖ್ಯಾಪನ್ ಪ್ರಪಂಚದಲ್ಲಿ ಎಲ್ಲರೂ ತಲೆಕೊದಲ ಆರ್ಥಿಕೆಗೆ ಗಮನ ಕೊಡಲಿಲ್ಲಿದೆ. ಪ್ರತಿಯುವರಕರ ಮನಸ್ಸಿನಲ್ಲಿ ಒಮ್ಮೆಯಾದರೂ ಹಾದು ಹೊಗುವ ಆಸೆ ದಟ್ಟ, ಸುಂದರವಾದ ಕೊದಲು ನಮಗೂ ಬೇಕೆಂಬುದು. ಇದಕ್ಕಾಗಿ ಅವರು ಪ್ರತೀದಿನವು ಹಲವಾರು ಸಾಹಸಗಳನ್ನು ಮಾಡುವುದು ಉಂಟು. ನಮ್ಮ ದೃಢವಾದ ಕೊದಲು ನಮ್ಮ ಸೌಂದರ್ಯದ ಗುಣ್ಯ, ನಟ, ನಟಿಯರು, ಆಟಗಾರರು, ರಾಜಕಾರೇಗಳು ಎಲ್ಲ ಸಮಾಜದ ಧಾರೀಗಳು ಕೊದಲ ಬಗ್ಗೆ ವಿಶೇಷ ಗಮನ ನೀಡುವುದು ಸತ್ಯ. ಕೊದಲ ಸಂರಕ್ಷಣೆಯಲ್ಲಿ ಕೊದಲು

ಉದುರುವಿಕೆಗೆ ಕಾರಣಗಳೇನು ಎಂದು ಶಿಳಿಯುವುದು ಅವಶ್ಯಕ. ಅವಗಳಲ್ಲಿ ಹಾಮೋಎನ್‌ಗಳಿಂದ, ವಂಶ ಪಾರಂಪರ್ಯ ದೋಷಗಳಿಂದ, ರಕ್ತಹಿನತೆ, ಚಮ್ರ ಕಾಯಿಲೆ, ದೈಹಿಕ ಕಾರಣಗಳಾಗಿರುತ್ತವೆ ಕೊದಲಿಗೆ ಆಗುವ ಆಫಾತ, ಘಂಗಸ್ ಮುಂತಾದ ಚರ್ಮದ ಸೋಂಕುಗಳು, ಹೆಚ್ಚಾದ ರಾಸಾಯನಿಕಗಳ ಬಳಕೆ, ಸ್ವೀರಾಯ್ದ್ರೋಗಳ ಬಳಕೆ, ಅತಿಯಾದ ವಿಟಮಿನ್ ಎ ಬಳಕೆ ಹಾಗೂ ಕಡೆಮೆ ಪ್ರಮಾಣದ ಬಿ ವಿಟಮಿನ್ ಬಳಕೆ, ಕಡಿಮೆ ಪ್ರಮಾಣದ ಬೈಟಿನ್ ಬಳಕೆ ಮುಂತಾದವು ಬಾಹ್ಯ ಕಾರಣಗಳಾಗಿರುತ್ತವೆ. ಮಾನಸಿಕ ಆಫಾತ, ಖಿನ್ತೆ, ದೇಹಕ್ಕೆ ತಗಲುವ ಕ್ಷಯಕಾರಕ ರೋಗಗಳು.. ಇವೆಲ್ಲವೂ

